

# ಹೊಣೆ

■ ನಾ. ಡಿಸೋಡ

‘ನಾಲ್ಕು ಗಂಟೆಗೆ ಮರಣ ಇರಿಸಿಕೊಂಡಿದೆ’

‘ನಾಲ್ಕು ಗಂಟೆಗೆ ಮರಣ ಇರಿಸಿಕೊಂಡಿದೆ’

‘ನಾಲ್ಕು ಗಂಟೆಗೆ ಮರಣ ಇರಿಸಿಕೊಂಡಿದೆ’

ಅನ್ನವುದು ಕೇರಿಯ ಅಂಚಿನಲ್ಲಿ ಮೊದಲು ನಿಥಾನವಾಗಿ ಕೇಳಿಸಿ ನಂತರ ಹೊಡ್ಡದಾಗಿ, ಆನಂತರ ಮತ್ತು ಸಣ್ಣಗೆ ಕೇಳಿ ಬಂದು, ಕೊನೆಯಲ್ಲಿ ಕೇರಿಯ ಈ ಮೂಲೆಯಲ್ಲಿ ಕರಗಿಯೇ ಹೋಯಿತು. ಮರಣದ ಸುಧಿ ತಿಳಿಸಲು ಬಂದಾತ ಕ್ರಿಸ್ತರು ವಾಸಿಸುವ ಮನೆಗಳಿಂದು ಹೂಗಿ ಹೇಳಿ ಮುಂದುವರೆದಿರಲು, ಶಿಷ್ಟಿಯ ಒಳ ಕುಳಿತ ಈತ ತುಸು ದನಿ ಎತ್ತಿ ‘ಬಾಳಾ ಯಾರ ಮರಣವಂತೆ?’ ಎಂದು ಕೇಳಿ ಉತ್ತರಕೂಗಿ ಕಾದ. ಉತ್ತರ ಭಾರದಿರಲು ತುಸು ತಡೆದು ಮತ್ತೆ ‘ಬಾಳಾ ಯಾರ ಮರಣವಂತೆ?’ ಎಂದು ಕೇಳಿದ.

ಇವನ ದನ ಸ್ವಲ್ಪ ಎತ್ತರಿಸಿತ್ತು. ಈ ಎತ್ತರ ರದ್ದಿಯಿಂದಲೇ

ಬಾಳಾ ಕೇರಿದ. ಬಾಳಾ ಇವನ ಮೊಮ್ಮೆಗು. ‘ಮರಣ ನಿನ್ನದಂತೂ ಅಲ್ಲ, ಸುಮ್ಮೆ ಯಾಕೆ ತಲೆ ತಿಂತಿಯಾ?’ ಎಂದು ಗುಟ್ಟರು ಹಾಕಿದ.

ಬಾಳಾ ಹೀಗೆ ನುಡಿದಾಗ ಇವನಿಗೆ ಉಸಿರಾಡುವ ಗಾಳಿ ಗಂಟೆಲಲ್ಲಿ ಸಿಕ್ಕಿ ಬಿದ್ದು ತೆ ಆಯಿತು. ‘ಮರಣ ನಿನ್ನದಂತೂ ಅಲ್ಲ... ಆದರೂ ಯಾರಧ್ಯ ಅನ್ನವುದನ್ನ ಕೇಳುವ ಅಧಿಕಾರ ನನಗಿಲ್ಲವೇ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ ಕಂತ. ಸಂಕಟಃಪೂರ್ವಿಯಿತು. ಆ ಸತ್ಯವನೇ ಅದ್ವಾಪವಂತ. ಯಾವುದೇ ಹಂಗಿಲ್ಲದೆ ಸತ್ಯ. ಆದರೆ ತಾನು? ಬದುಕಿದ್ದೇನೇ. ಇನ್ನೂ ಬದುಕಿದ್ದೇನೇ.

ಮನೆಯಲ್ಲಿದ್ದ ಬಾಳಾ ಎಂಬ ವ್ಯಕ್ತಿಗೆ ತಾನು ಹಾಗೆ ನುಡಿಯಬಾರದಿತ್ತು ಅನಿಸಿತೆನ್ನೋ. ಒಳಗೆ ಬಂದ ಆತ ದನ ಇಳಿಸಿ ನುಡಿದ.

‘ಕೃಷ್ಣ ಟಾಕೆಸಿನಲ್ಲಿ ಓವೆ ಗೇಟ್‌ಹೆಚ್‌ಪರ್ ಇರಲಿಲ್ಲವೇ,

